



# ನೆಲಮೂಲದ ಆಹಾರ ಸೇವಿಸಿ

**ಕ್ರಿಯಾರ್ಥಿಕ್** ಬೆಳ್ಳಿಗೆ ಒಳಗೊಂಡ ಸಾಲ್ಟಿಕ್ ಆಹಾರ ಅರೋಗ್ಯಕರ ಎನ್ನುವ ತಪ್ಪಿತಿದ್ದಾರಿಕೆ ನಮಗೆ ಇದೆ. ಸಕ್ಕರೆ, ಹಾಲು, ಅನ್ನ ಸಾಲ್ಟಿಕ್ ಆಹಾರದ ರೂಪಗಳಾಗಿ ಕಾಣಬಹುದಿದ್ದೇವೆ. ಹಾಗಾಗಿಯೇ ಇರಬೇಕು ಚರ್ಕರ ಸಂಹಿತೆಯಲ್ಲಿ ‘ಸಾಲ್ಟಿಕ್ ಆಹಾರ ಹೆಚ್ಚಾದರೆ ಕಾಯಿಲೇ ವಿಚತ್ತ’ ಎಂದು ಹೇಳಲಾಗಿದೆ.

ಭಾರತೀಯ ತತ್ತ್ವಶಾಸ್ತ್ರದಲ್ಲಿ ಒಂದಾದ ಸಯಿನ್ಯಾಶಾಸ್ತ್ರದ ಪ್ರಕಾರ ನಮ್ಮ ಜೀವನ ಕ್ರಮದಲ್ಲಿ ಸಕ್ಕರೆ, ರಜಸ್ಟು, ತಮಸ್ಸನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ಮೂರಳ್ಳಿ ಯಾವುದೇ ಒಂದು ಹೆಚ್ಚಾದರೂ ರೋಗ ಹಗ್ಗ ಹೊಸೆದು ಗಳಿಸಬಾಗುತ್ತದೆ.

ಭಾರತೀಯ ಆಹಾರ ಪದ್ಧತಿಯಲ್ಲಿ ಉತ್ತರದಲ್ಲಿ ಗೋಧಿ, ದ್ಯುಷಣದಲ್ಲಿ ಭಕ್ತಿ ಪ್ರಥಾನ ಪಾತ್ರವನ್ನು ನಿರ್ವಹಿಸಬಹುದಿದ್ದೇವೆ. ಇದರಲ್ಲಿಯೂ ವೈವಿಧ್ಯತೆ ಕಡೆಮೆಯಾಗಿ ಏಕ ಮಾದರಿ ಆಹಾರ ಕ್ರಮ ಹೆಚ್ಚು ಪ್ರಚಲಿತವಾಗುತ್ತಿದೆ. ದ್ಯುಷಣ ಭಾರತೀಯರ ಆಹಾರ ಕ್ರಮ ಹೇಗೆ ಎಂದರೆ, ತಪ್ಪಿತ್ಯಾಲ್ಲಿ ಅನ್ನದ ಬೆಳ್ಳಿ ಏರಿ ಅದರ ಪಕ್ಷದಲ್ಲಿ ಶಿಳಿ ಸಾರಿನ ಹಳ್ಳಿ ಹರಿಯುತ್ತಿರುತ್ತದೆ. ಬೆಳ್ಳಿಗೆ ತಿಂಡಿಗೆ ಮಾಡುವ ಏಧ ಏಧದ ಬಾತ್ತಗಳಿಂದ ಹಿಡಿದು ರಾತ್ರಿ ಉಂಟಡ ತನಕ ಅಕ್ಕಿಯಿರುವುದು ಪಾರುಪಡ್ತೆ. ನಮ್ಮ ವರ್ಣ ಮೌಹ ಆಹಾರ ತಪ್ಪಿತ್ಯಾಲ್ಲಿಯೂ ಇಣಿಕಿರುವದಿಂದ ಬಳಿ ಅಕ್ಕಿ ಎಂಬ ಒಂದಾವನ್ನು ನಾವು ತಿಂದು, ಪೊಷಿಕ್ಕಾಂಶಯುತ ತೌಡನ್ನು ಎಮ್ಮೆ ಮತ್ತು ದನಕರುಗಳಿಗೆ ಹಾಕುತ್ತಿರ್ದೇವೆ. ಅಕ್ಕಿಯಲ್ಲಿ ೧೦. ೨೦ ನಾರಿನಲ್, ೧೦. ೧೭ ಎಕ್ಸ್‌, ೧೦. ೨೦ ಪ್ರೈಟ್‌ನೊ ಮತ್ತು ಬಿ ಕಾಂಪ್‌ಕ್ಸ್ ಇರುತ್ತದೆ. ಅಕ್ಕಿಯ ಅರ್ಹಿತ್ಯಾಲ್ಲಿಯೂ ಬಿಳಿಯಿಂದ್ದೆ ಅಗರಿಬೇಕು. ಕವ್ವೆ, ಕೆವಕ್ಕಿ ಅಂದರೆ ಒಂದಿಷ್ಟು ದೂರ ಹೊಗುತ್ತೇವೆ. ಯಾವ ಅಕ್ಕಿ ಬೇಗ ಬೇಯಿತ್ಯಾದರ್ದಿಲ್ಲ ಅದು ಅರೋಗ್ಯಕಾರಿಯಲ್ಲ. ಬೆಂದಿಲು ದೀರ್ಘ ಸಮಯವನ್ನು ತೆಗೆದುಕೊಳ್ಳಲು ಅಕ್ಕಿಯಲ್ಲಿ ಪ್ರೋಫ್‌ಕಾಂಶ ಇರುತ್ತದೆ ಎನ್ನುವ ಪ್ರಾಥಮಿಕ ತಿಳಿವಳಿಕೆ ನಮಗೆ ಇರಬೇಕು.

ಜಾಗತಿಕವಾಗಿ ಹೊಲಿಸಿದರೆ ಮಾಂಸಾಹಾರ ಸೇವನೆಯಲ್ಲಿಯೂ ನಾವು ತುಂಬಾ ಹಿಂದಿದ್ದೇವೆ. ಸರಾಸರಿ ಒಬ್ಬ ಮಾಂಸಾಹಾರಿ ಭಾರತೀಯ ಪ್ರತಿ ವರ್ಷಕ್ಕೆ ಕೇವಲ ೭ ಕೆ.ಜಿ. ಮಾಂಸವನ್ನು ಸೇವಿಸುತ್ತಾನೆ. ಮಾಂಸಾಹಾರ ದುಬಾರಿ ಎನ್ನುವ ಆರ್ಥಿಕ ಮಾನದಂಡವೇ ಇದಕ್ಕೆ ಕಾರಣ ಎಂದು ನಿರ್ವಹಿಸಿ ಹೇಳಲಾಗುವುದಿಲ್ಲ. ಏಕೆಂದರೆ ಆರ್ಥಿಕವಾಗಿ ಸುಧಾರಣೆಯಾಗಿದ್ದರೂ,

ಎಷ್ಟುಕಾಲ ಇದ್ದರೇನು? ಎಷ್ಟು ಆರೋಗ್ಯಪೂರ್ವಾಗಿ ಬದುಕಿದೆವು ಎನ್ನುವುದು ಬಹಳ ಮುಖ್ಯ. ದಿಂಡಿಗಳ ಕಾಲ ಅಸ್ವತ್ತೆಗೆ ಭೇಟಿನೇ ಹೊಟ್ಟಿಲ್ಲ ಎನ್ನುವುದೇ ನಿಜವಾದ ಗುಣಮಟ್ಟದ ಆರೋಗ್ಯ. ಹಾಗೆ ಬದುಕಿಬೇಕು ಎಂದರೆ ನೆಲಮೂಲದ ವೈವಿಧ್ಯ ಆಹಾರ ಪದ್ಧತಿಯನ್ನು ಪಾಲಿಸಿ ಭಿಟ್ಟೋ ಆಗಿ ಎನ್ನುತ್ತಾರೆ ಆಹಾರ ತಡ್ಡ ಕೆ.ಸಿ. ರಘು.

ಉತ್ತರ ಆರ್ಥಿಕ ವರಮಾನ ಹೊಂದಿದ್ದರೂ ಹೆಚ್ಚು ಹಣ ಕೊಟ್ಟಿರುತ್ತಿದ್ದಾರಿ ಅನಾರೋಗ್ಯಕಾರಿ ಆಹಾರವನ್ನೇ ಸೇವಿಸುತ್ತಿದ್ದೇವೆ. ಸಕ್ಕರೆ ಮಿಶ್ರಿತ ತಂಪುಪಾನೀಯಗಳು, ಬೆಳೆ ಪುಡ್ಡೆ, ಬಗ್ಗರ್, ಬಿಜ್ಜಾ ಪ್ರಿಯವಾಗುತ್ತಿದೆ. ಹಾಗಿರುವವರಿಗೆ ಸೊಷ್ಟು ಕೇಳು ಮಟ್ಟದಾಗುತ್ತದೆ. ಇಂತಹ ಮುಸಿ ಪ್ರತಿಷ್ಠಿತಗಳು ಕೂಡ ನಮ್ಮನ್ನು ಪೋಟ್ಟಿಕ್ಕೆ ಆಹಾರದಿಂದ ದೂರ ಇಡುತ್ತದೆ.

ಭಾರತದಲ್ಲಿ ೫೦೦ ಲಕ್ಷ ಟನ್ ಆಲಾಗಡ್ಡೆಯನ್ನು ಒಳಗೊಂಡಿರುತ್ತಿದ್ದೇವೆ. ಉಳಿದ ಎಲ್ಲಾ ತರಕಾರಿಗಳನ್ನು ೩೦೦೦ ಲಕ್ಷ ಟನ್ ಆಲಾಗಡ್ಡೆಯನ್ನು ಹೆಚ್ಚಾಗಿ ಒಳಗೊಂಡಿರುತ್ತಿದ್ದೇವೆ. ಅದು ಕೂಡ ಹೆಚ್ಚು ಕಾರ್ಬೋಫ್ರೆಸ್ಟ್‌ಎಂಬು (ಶರ್ಕರಪಿಷ್ಟ) ಹೊಂದಿರುತ್ತದೆ. ಅಕ್ಕಿ, ಗೀರ್ಧಿ, ಪುಡ್ಡಾ ನಿಯಂತ್ರಿಸಿದಂತೆ ಆಲಾಗಡ್ಡೆಯ ಬಳಕೆಯನ್ನೂ ಕಡಿಮೆ ಮಾಡಬೇಕು. ಬೆಳೆಕಾಳು, ಎಣ್ಣೆಕಾಳುಗಳ ಬಳಕೆ ಹೆಚ್ಚಾಗಬೇಕು. ದ್ವಿದಳ ಧಾನ್ಯಗಳಲ್ಲಿ ಅಪಾರ ಪ್ರಮಾಣದ ಸಸಾರಜನಕ ಇರುತ್ತದೆ.

ಬಹುತೇಕ ರೋಗಗಳನ್ನು ಗುಣಮಟ್ಟದ ಆಹಾರ ಪದ್ಧತಿಯಿಂದಲೇ ನಿಯಂತ್ರಿಸಬಹುದು. ನಾವು ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗೆ ಒತ್ತು ಕೊಡಬೇಕು. ಅತಿಯಾದ ಸಂಸ್ಕರಿತ ಆಹಾರವನ್ನು ತಿರಸ್ಕರಿಸಬೇಕು. ನಮ್ಮದಲ್ಲಿ ದೇಹದ ದೇಹೀಯವರ ಆಹಾರವನ್ನು ಅನುಸರಿಸುವ ಅಗತ್ಯ ಇಲ್ಲ. ರಿಫ್ಲೆನ್ಸ್ ಅಥವಾ ಪಾಲೀಶ್ ಆಹಾರವನ್ನು ಬಿಡಬೇಕು. ಇಲ್ಲದಿನದೆ ಸ್ಯಾಚ್‌ ಹೆಚ್ಚಾಗಿ ಮಧುಮೇಹಗಳ ಸಂಖ್ಯೆ ಹೆಚ್ಚಾಗುತ್ತದೆ. ಅದರ ನಿರ್ವಹಣೆಗೆ ಜೀವಧಾರಗಳು ಬರುತ್ತವೆ. ಆದ್ದರಿಂದ ಪ್ರಾದೇಶಿಕ ಆಹಾರ ಪದ್ಧತಿಗೆ ಹೆಚ್ಚು ಒತ್ತು ಕೊಡಬೇಕು.

ನಮ್ಮ ಸ್ಥಳೀಯ ವಾತಾವರಣದಲ್ಲಿ ಬೆಳೆಯುವ ಬೆಳೆಕಾಳು, ಆಹಾರ ಧಾನ್ಯಗಳನ್ನು ಒಳಗೊಂಡು. ಸಕ್ಕರೆಯನ್ನು ನಮ್ಮ ಅಗತ್ಯಕ್ಕಿಂತಲೂ ಹೆಚ್ಚು ಒಳಗೊಂಡಿರುತ್ತಿದ್ದೇವೆ. ಬೆಳೆ ಮತ್ತು ಸ್ಟೀಟ್ ಅಂಗಡಿಗಳ ಪದಾರ್ಥಗಳಿಂದ ದೂರ ಇರಬೇಕು. ನಮ್ಮ ಪ್ರಾರ್ಥಿರಿದಿಂದ ಬಳಕಳಿಯಾಗಿ ಬಂದಿರುವದೆ ಹಬ್ಬ ಮಣಿಮೇಯಲ್ಲಿ ಸಿಹಿ ಉಂಟಡ ಮಾಡಬೇಕು. ಮಾಂಸಾಹಾರ ಪ್ರೇಮಿಗಳು ವಾರಕ್ಕೆಯೇ ಮಾಂಸವನ್ನು ಸೇವಿಸಬಹುದು. ನಾಟಿ ಕೋಳಿಯನ್ನು ಅಯ್ಯಿ ಮಾಡುವುದು ಬೆಳೆಯುದು. ಅಂದರೆ ಫಾರಂನಲ್ಲಿ ಬೆಳೆಸುವ, ಕಟ್ಟಿ ಬೆಳೆಸುವ ಎಲ್ಲಾ ಜೀವಿಗಳಲ್ಲಿ ಕೊಬ್ಬು ಹೆಚ್ಚು ಶೆಲ್ವಿರಣೆಯಾಗುತ್ತದೆ. ಆ ಕಾರಣಕ್ಕೆ ಆದಿ ಬೆಳೆಯುವ ಪ್ರಾಣಿಗಳು ಬೆಳೆಯುದು. ಕುರಿ, ಮೇಕೆ, ಕೋಳಿ ಯಾವುದಾದರೂ ನಿಸಗ್ ಸಹಜವಾಗಿ ಬೆಳೆದಿರಬೇಕು. ಏಷ್ಟನೇ ಇನ್ನು ಬೆಳೆಯುದು.

ಏಕದಳ ಧಾನ್ಯದಷ್ಟೆ ದ್ವಿದಳ ಧಾನ್ಯಗಳಿಗೂ ಪ್ರಾಮುಖ್ಯತೆ ನೀಡಬೇಕು. ನಿತ್ಯ ಕನಿಷ್ಠ ಅರ್ಥ ಕೆಂಡಿ ತರಕಾರಿ, ಅರ್ಥ ಕೆಂಡಿ ಹಣ್ಣಿಗಳನ್ನು ಸೇವಿಸಬೇಕು. ಹಣ್ಣಿಗಳು ಎಂದರೆ ಯಾವುದೇ ಒಂದಳ್ಲ. ಪಪ್ಪಾಯ, ಸೀವೆ, ಕಿತ್ತಳೆ, ಬಾಳಿ ಸೇರಿದಂತೆ ವೈವಿಧ್ಯತೆ ಇರಬೇಕೆಂಬು. ಸಾರಿನಲ್ಲಿ ಧಾರಾಳವಾಗಿ ಬೇಳೆ, ಕಾಳುಗಳನ್ನು ಒಳಗೊಂಡು.

■ ನಿರೂಪಣೆ: ರಾಘವೇಂದ್ರ ಕೆ.